

ಓ.ಎಸ್.ನಂ.96/2014

-08-

ಪಿ.ಡಬ್ಲ್ಯು:1

ದಿ:27.10.2018 ರಂದು ಸಾಕ್ಷಿಯನ್ನು ಪುನಃ ಕರೆಸಿ ಪ್ರಮಾಣ ವಚನ ಭೋದಿಸಲಾಯಿತು.

ಮುಂದುವರೆದ ಮುಖ್ಯ ವಿಚಾರಣೆ: ವಾದಿ ಪರ ವಕೀಲರಿಂದ:

ಓ.ಎಸ್.ನಂ.131/1990 ಈ ದಾವೆಯ ಅಸಲರ್ಜಿಯ ನೋಟರೈಸ್ಡ್ ನಕಲನ್ನು ಹಾಜರು ಪಡಿಸಿದ್ದು ಅದನ್ನು ನಿಪಿ-37 ಎಂದು, ಅದರಲ್ಲಿರುವ ವಾದಿಯರಾದ ನಾಗುಸಾ ಮತ್ತು ಶ್ರೀಮತಿ ಸುಶೀಲಾ ನನ್ನ ಹೆಂಡತಿಯ ತಂದೆ-ತಾಯಿ. ಸದರಿ ದಾವೆಯಲ್ಲಿ ದಿ:08.04.1992 ರಂದು ಆದಂತಹ ತೀರ್ಪಿನ ನೋಟರೈಸ್ಡ್ ನಕಲನ್ನು ನಿಪಿ-38 ಎಂದು, ಅಮಲ ಜಾರಿ ಪ್ರಕರಣ 470/2007 ನ್ನು ಪ್ರಧಾನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾಖಲಿಸಿದ್ದು ಆ ಅರ್ಜಿಯ ಮತ್ತು ಪ್ರಮಾಣ ಪತ್ರದ ನೋಟರೈಸ್ಡ್ ನಕಲನ್ನು ನಿಪಿ-39 ಎಂದು, ರಿಜಿಸ್ಟ್ರಾರ್ ಕೋ-ಆಪರೇಟಿವ್ ಸೋಸೈಟಿ ಇವರು ದಿ:03.02.2007 ರಂದು ಹೊರಡಿಸಿದ ಐ ತೀರ್ಪಿನ ನೋಟರೈಸ್ಡ್ ನಕಲನ್ನು ನಿಪಿ-40 ಎಂದು, ಕೆ ಎ ಟಿ ಬೆಂಗಳೂರಿನಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ ದಿ:26-03-2013 ರಂದು ಆದ ತೀರ್ಪಿನ ನೋಟರೈಸ್ಡ್ ನಕಲನ್ನು ನಿಪಿ-41 ಎಂದು, ವಾದಿಗೆ ಸಂಬಂಧಪಟ್ಟಂತಹ 2013-14 ನೇ ಸಾಲಿನ ಆದಾಯ ತೆರಿಗೆ ಸಂಪೂರ್ಣ ಮಾಹಿತಿವುಳ್ಳ

ನೋಟರೈಸ್ತ ದಾಖಲೆಯನ್ನು ನಿಪಿ-42 ಎಂದು, ಬ್ಯಾಲೆನ್ಸ್ ಶೀಟನ್ನು ನಿಪಿ-43 ಎಂದು, ಸಂಬಂಧಪಟ್ಟ ಎಂಟ್ರಿಯನ್ನು ನಿಪಿ-43(ಎ) ಎಂದು ಗುರುತಿಸಲಾಯಿತು.

(ಪ್ರತಿವಾದಿ ಮತ್ತು ಅವರ ಪರ ವಕೀಲರು ಗೈರುಹಾಜರು ಆದ್ದರಿಂದ ಪಾಟೀ ಸವಾಲು ಇಲ್ಲ ಎಂದು ಪರಿಗಣಿಸಲಾಯಿತು)

ಮರುವಿಚಾರಣೆ ಇಲ್ಲ.

(ನನ್ನ ಉತ್ತರೇಖದ ಮೇರೆಗೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಿಸಲಾಯಿತು.)
ಓ ಹೇ ಕೆ ಸರಿ ಇದೆ.

2 ನೇ ಅಧಿಕ ಹಿ.ದಿ.ನ್ಯಾ.ಹುಬ್ಬಳ್ಳಿ.